



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೨೪, ಜೂನ್, ೨೦೨೦( ಆಷಾಢ, ೩, ಶಕವರ್ಷ, ೧೯೪೨) Bengaluru, WEDNESDAY, 24, JUNE, 2020( Ashadha, 3, ShakaVarsha, 1942)	ನಂ. ೨೧೭ No. 217
-----------------------	--	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ ೦೫ ಎಂಎಲ್‌ಆರ್ ೨೦೧೮

ಕರ್ನಾಟಕ ಸರ್ಕಾರ ಸಚಿವಾಲಯ

ವಿರಾಸನೌಧ

ಬೆಂಗಳೂರು, ದಿನಾಂಕ: 23.06.2020.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 9ನೇ ಪ್ರಕರಣದೊಂದಿಗೆ ಓದಿಕೊಂಡ 349 ಮತ್ತು 355(ಬಿ)ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮ ಹಾಗೂ ರಾಂಪೂರ ಗ್ರಾಮವನ್ನೊಳಗೊಂಡ ಪ್ರದೇಶವು ಸೇರಿದಂತೆ 'ಗ್ರಾಮ ಪಂಚಾಯತಿ ಪ್ರದೇಶವನ್ನು' ತಿಕೋಟಾ 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ತಿಕೋಟಾ ಪಟ್ಟಣ ಪಂಚಾಯತಿ' ಯ ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ ೦೫ ಎಂಎಲ್‌ಆರ್ ೨೦೧೮, ದಿನಾಂಕ: 31.12.2019ನ್ನು ದಿನಾಂಕ: 31.12.2019ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3ರ ಸಂಖ್ಯೆ: 1086 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ;

ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು /ಸಲಹೆಗಳು ಸ್ವೀಕೃತವಾಗಿರುವುದಿಲ್ಲ.

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 9ನೇ ಪ್ರಕರಣದೊಂದಿಗೆ ಓದಿಕೊಂಡ 349 ಮತ್ತು 355(ಬಿ)ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ' ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮ ಹಾಗೂ ರಾಂಪೂರ ಗ್ರಾಮವನ್ನೊಳಗೊಂಡ ಪ್ರದೇಶವು ಸೇರಿದಂತೆ 'ಗ್ರಾಮ ಪಂಚಾಯತಿ ಪ್ರದೇಶವನ್ನು' ತಿಕೋಟಾ 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ತಿಕೋಟಾ ಪಟ್ಟಣ ಪಂಚಾಯತಿ' ಯ ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ-

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕುನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು;

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಎ. ವಿಜಯಕುಮಾರ್)  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ.

ಸಂಖ್ಯೆ:ನಅಇ 05 ಎಂಎಲ್ಆರ್ 2018

ಶೆಡ್ಯೂಲ್ - ಎ

ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯಿತಿ ಹೆಸರು	ಮೇಲ್ವರ್ಗೀಕರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಎರಿಯಾ) (ಚ.ಕಿ.ಮೀ.)
ವಿಜಯಪುರ	ವಿಜಯಪುರ	ತಿಕ್ಕೋಟಾ ಗ್ರಾಮ ಹಾಗೂ ರಾಮಪುರ ಗ್ರಾಮ	5.5 ಚ.ಕಿ.ಮೀ.

ಶೆಡ್ಯೂಲ್ - ಬಿ

ಉತ್ತರ: ತಿಕ್ಕೋಟಾ ರಿ.ಸ.ನಂ. 707, 705, 9, 14, 23, 32.

ಪೂರ್ವ: ತಿಕ್ಕೋಟಾ ರಿ.ಸ.ನಂ. 44, 52, 94, 232, 249.

ದಕ್ಷಿಣ: ತಿಕ್ಕೋಟಾ ರಿ.ಸ.ನಂ. 249, 285, 311, 39.

ಪಶ್ಚಿಮ: ತಿಕ್ಕೋಟಾ ರಿ.ಸ.ನಂ. 401, 400, 398, 672, 676.

---

**GOVERNMENT OF KARNATAKA**

---

No.UDD 05 MLR 2018

Karnataka Government Secretariat  
Vikassoudha  
Bangalore, Dated :22.06.2020.

**NOTIFICATION**

Whereas the notification of declaring the '**Grama Panchayat Area**' of **Tikota including Tikota village and Rampura village** area as Transitional area of Tikota, Vijayapura District mentioned in the Schedule "A" along with boundaries mentioned in Schedule "B" is hereby declared as the "Transitional Area" of **Tikota** and further such area is specified as "**Town Panchayat Area**" of **Tikota** was published as required by Section 9, 349 and 355(B) of the Karnataka Municipalities Act, 1964, vide 'Government notification no:UDD 05 MLR 2018, dated:31.12.2019' by providing thirty days time and was published in part- III, No.1086 Karnataka Gazette Extraordinary, dated:31.12.2019 inviting objections from all persons likely to be affected thereby on or before thirty days from the date of publication of the above notification.

And whereas the notification was made available to the public on the day of publication;

And whereas no objections/suggestions were received within the stipulated time ;

Now, therefore, in exercise of the powers conferred by Section 9, 349 and 355(B) of the Karnataka Municipalities Act, 1964, the Hon'ble Governor, hereby notify the '**Grama Panchayat Area**' of **Tikota including Tikota village and Rampura village** area as Transitional area of Tikota, Vijayapura District mentioned in Schedule-A along with boundaries mentioned in Schedule-B as the "Transitional Area" of **Tikota**, and further specifying such area to be the "Town Panchayat Area" area of **Tikota** of Vijayapura District, having regard to-

- i. The population of such area is not less than ten thousand and not more than Twenty thousand; 13,331
- ii. The density of population in such area is not less than four hundred inhabitants to one square kilometer of area; 2423.8
- iii. The percentage of employment in non-agricultural activities is not less than fifty per cent of the total employment; 54%

By Order and in the name of the  
Governor of Karnataka,

(A VIJAYAKUMAR)  
Under Secretary to Government,  
Urban Development Department.

**File No:UDD 05 MLR 2018**

**Schedule – A**

District	Taluk	Name of Grama Panchayat	Total Upgraded Area (Square kilometer)
Vijayapura	Vijayapura	Tikota village & Rampur village	5.5 Sq.KM

**Schedule - B**

**North:** Tikota Sy.No. 707, 705, 9, 14, 23, 32

**East:** Tikota Sy.No. 44, 52, 94, 232, 249

**South:** Tikota Sy.No. 249, 285, 311, 39

**West:** Tikota Sy.No. 401, 400, 398, 672, 676

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

R.N.I. No. KARBIL/2001/47147 POSTAL REGN. No. RNP/KA/BGS/2202/2017-19  
Licensed to post without prepayment **WPP No. 297**